



**Himatsingka**

REF: HSL/SEC/2020/39

August 21, 2020

To The Deputy Manager Department of Corporate Services BSE Ltd. PJ Towers, Dalal Street Mumbai -400001 <b>Script Code: 514043</b>	To The Manager National Stock Exchange of India Ltd. Exchange Plaza, Plot No. C/1, G Block Bandra-Kurla Complex, Bandra (E), Mumbai 400051 <b>Symbol: HIMATSEIDE</b>
---	--

Dear Sirs,

**Sub: Newspaper Publication of Notice for Transfer of Equity Shares of the Company to Investor education and protection fund ( IEPF) Authority**

Please find enclosed copies of newspapers publications dated August 19, 2020 for transfer of Equity shares of the Company to investors education and protection fund (IEPF) Authority in the following newspapers:

1. Business Standard (English); and
2. Vartha Bharati (Kannada)

This is for your information and record.

Thanking you,

Yours faithfully,  
For Himatsingka Seide Limited

Sridhar Muthukrishnan  
Company Secretary

**Himatsingka Seide Limited**  
Registered Office: 10/24 Kumara Krupa Road  
High Grounds, Bangalore 560 001, India  
T +91 80 2237 8000, F +91 80 4147 9384  
E hslblr@himatsingka.com  
CIN L17112KA1985PLC006647  
[www.himatsingka.com](http://www.himatsingka.com)

**GATI LIMITED**  
CIN: L63011TG1995PLC020121  
Regd. Office: Plot No. 20, Survey No. 12, Kothaguda, Kondapur, Hyderabad - 500 084 Tel: +91 040 7120 4284. Fax: +91 040 2311 2318, Email id: investor.services@gati.com. Website: www.gati.com

**NOTICE**  
Change in Registrar and Share Transfer Agent from KFin Technologies Private Limited (formerly known as Karvy Fintech Private Limited) to Link Intime India Private Limited

Shareholders of the Company and all other concerned stakeholders are hereby informed that the Company has appointed Link Intime India Private Limited (SEBI Registration No. INR000004058) as its new Registrar and Share Transfer Agent in place of KFin Technologies Private Limited (formerly known as Karvy Fintech Private Limited) with effect from Tuesday, August 18, 2020.

Effective August 18, 2020, Shareholders, Beneficial Owners and Depository Participants are requested to deliver all requests/documents/correspondence relating to the Company's securities at the below mentioned address:

**Link Intime India Private Limited**  
Unit: Gati Limited  
C-101, 247 Park, L.B.S. Marg, Vikhroli (West), Mumbai - 400 083  
Maharashtra  
Tel. No.: +91 22 49186270  
E-mail: rnt.helpdesk@linkintime.co.in  
Website: www.linkintime.co.in

Address and other details of various centres of Link Intime India Private Limited are available on its website [www.linkintime.co.in](http://www.linkintime.co.in). Shareholders can submit their documents at any of those Centres of Link Intime India Private Limited.

For GATI LIMITED  
Sd/-  
T. S. Maharani  
Company Secretary & Compliance Officer  
M. No.: F8069

Place: Hyderabad  
Date : August 18, 2020

**SAVITA**  
Bonds Build businesses

**Savita Oil Technologies Limited**  
CIN - L24100MH1961PLC012066  
Registered Office: 66/67, Nariman Bhavan, Nariman Point, Mumbai - 400 021, India Tel: 91 22 6624 6200 / 6624 6228; Fax: 91 22 2202 9364 E-mail : legal@savita.com; Website : www.savita.com

**SAVSOL | TRANSOL**

**Statement of unaudited Standalone Financial Results for the Quarter ended 30th June, 2020**

Particulars	₹ In lakhs		
	Quarter ended 30.06.2020 Unaudited	Quarter ended 31.03.2020 Audited	Quarter ended 30.06.2019 Unaudited
Total Income from Operations (net)	27,137.60	45,326.98	54,057.94
Net Profit for the period (before tax, Exceptional and / or Extraordinary items)	1,458.60	1,929.19	4,028.89
Net Profit for the period before tax (after Exceptional and / or Extraordinary items)	1,458.60	1,929.19	4,028.89
Net Profit for the period after tax (after Exceptional and / or Extraordinary items)	1,070.31	2,060.47	2,839.27
Total Comprehensive Income for the period [comprising profit for the period (after tax) and other comprehensive income (after tax)]	1,065.26	2,069.20	2,832.45
Paid up Equity share capital (Face value of ₹ 10 each)	1,407.11	1,407.11	1,432.21
Reserves (excluding Revaluation Reserve as shown in the balance sheet of previous year)	Not applicable	85,451.37	Not applicable
Earnings per share (of ₹ 10 each)			
Basic: ₹	7.61	14.55	19.82
Diluted: ₹	7.61	14.55	19.82

**Notes**

- The above is an extract of the detailed format of the Financial Results for the Quarter ended 30th June, 2020 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the financial results for the Quarter ended 30th June, 2020 are available on the stock exchange websites ([www.bseindia.com](http://www.bseindia.com), [www.nseindia.com](http://www.nseindia.com)) and on the Company's website ([www.savita.com](http://www.savita.com)).
- The above unaudited financial results have been reviewed by the Audit Committee and approved by the Board of Directors at its meeting held on Wednesday, 18th August, 2020.
- The outbreak of Novel Coronavirus (COVID-19), a Global Pandemic and consequent lockdown in the country has adversely impacted operations of the company during the quarter ended 30th June, 2020. Although, most of the operations are resumed, the availability of workforce, supply chain operations remained disrupted. Therefore, the results for the quarter ended 30th June, 2020 are not comparable with the previous quarter / corresponding quarter of the last year. The Company has assessed the possible impact of the pandemic on various elements of its financial results, including recoverability of its assets based on external and internal information. The Company continues to monitor the economic effects of the pandemic while taking steps to improve its execution efficiencies and the financial outcome.
- Previous quarters / year's figures have been regrouped / rearranged wherever necessary to conform to those of current quarter / year classification.

For Savita Oil Technologies Limited  
Gautam N. Mehra  
Chairman and Managing Director  
(DIN:00296615)

Mumbai  
18<sup>th</sup> August, 2020

**Himatsingka**  
INSPIRED EXCELLENCE

**Himatsingka Seide Limited**  
Regd Off : 10/24 Kumarakrupa Road, High Grounds, Bengaluru - 560 001  
Phone : +91-80-22378000, Fax: +91-80-2237 8058/2237 8074  
Email: hslblr@himatsingka.com, Website : www.himatsingka.com  
CIN: L17112KA1985PLC006647

**NOTICE**  
(For the attention of Equity Shareholders of the Company)  
Sub : Transfer of Equity Shares of the Company to Investor Education and Protection Fund (IEPF)

This Notice is published pursuant to the provisions of the Investor Education and Protection Fund Authority (Accounting, Audit, Transfer and Refund) Rules, 2016, as amended from time to time.

The Rules, inter-alia, contain provisions for transfer of all shares in respect of which dividend has not been paid or claimed by the shareholders for seven consecutive years or more to the Investor Education and Protection Fund Authority (here-in after referred to as "Authority")

In view of the outbreak of COVID-19 pandemic in India, the Company is unable to send individual notices to all those shareholders who have not claimed their dividends for seven (7) consecutive years from F.Y 2012-2013, pursuant to the rules. The Company shall dispatch notices to aforesaid shareholders at their registered address at the earliest once the normalcy resumes, inter alia, providing them the details of their unclaimed dividend and giving them an opportunity to claim the same unclaimed dividend, to avoid transfer of their shares to the Demat account of the IEPF authority.

The Company has sent notices by email to all its shareholders who have registered their email addresses with the company or depository/depository participants. The Company has uploaded the details of such shareholders and their equity shares due for transfer, including their folio Nos. or DP ID- Client ID details, on its website at [www.himatsingka.com](http://www.himatsingka.com) under the Section "Investor Relations". The shareholders are requested to visit the website in order to verify the details of the equity shares liable to be transferred to IEPF authority

The concerned shareholders, holding shares in physical form and whose shares are liable to be transferred to the Authority, may note that the Company would be issuing duplicate share certificate(s) in lieu of the original share certificate(s) held by them for the purpose of transfer of shares to the Authority as per Rules and upon such issue, the original share certificate(s) which is registered in their name will stand automatically cancelled and be deemed non-negotiable. The shareholders may further note that the details uploaded by the Company on its website should be considered and shall be deemed adequate notice in respect of issue of the duplicate share certificate(s) by the Company for the purpose of transfer of shares to the Authority, pursuant to the Rules.

In case the Company does not receive any communication from the concerned shareholders by August 31, 2020 or such other date as may be extended, the Company shall, with a view to comply with the requirements set out in the Rules, transfer the said shares to the Authority by the due date as per procedure stipulated in the Rules.

Shareholders may note that both the unclaimed dividend and the shares transferred to IEPF (including all benefits accruing on such shares, if any), can be claimed back by them from Authority after following the procedure prescribed under the Rules.

In case the shareholders have any queries on the subject matter, they may contact the Company's Share Transfer Agent viz Ms. Shobha Anand, Assistant General Manager, M/s. KFIN Technologies Private Limited, Unit: HimatsingkaSeide Limited, Selenium Tower B, Plot 31-32, Gachibowli Financial District, Nanakramguda, Hyderabad-500032, Tel: (040) 6716 2222, 3321 1000, email ID: [shobha.anand@kfintech.com](mailto:shobha.anand@kfintech.com)

For Himatsingka Seide Limited  
Bengaluru  
17.08.2020  
Sridhar Muthukrishnan  
Company Secretary

**VICTORY PAPER AND BOARDS (INDIA) LIMITED**  
Regd. Office: 666/12, Anna Aluminium Building, Kizhakkambalam Aluva, Ernakulam, Kerala - 683562. CIN: L27100KL1994PLC008083. Web: www.vpbil.com, E-mail: vpbiltd@gmail.com, Tel. No. 0484 2680701

**NOTICE OF BOARD MEETING**

Notice is hereby given pursuant to Regulation 47 of the LODR, that a meeting of the Board of Directors of the Company is scheduled to be held on Tuesday, 25th August, 2020 at 2.00 PM at 666/12, Anna Aluminium Building, Kizhakkambalam, Aluva, Kerala, India inter alia, to consider and approve the unaudited financial results of the Company for the quarter ended 30<sup>th</sup> June, 2020 and any other matters as decided by the board.

Information in this regard is also available on the website of the Company and also on the website of stock exchange [www.bseindia.com](http://www.bseindia.com).

For Victory Paper and Boards (India) Limited  
Sd/-  
JOSMIN JOSE  
Company Secretary

Date: 18<sup>th</sup> August, 2020  
Place: Kizhakkambalam

**Victory Paper And Boards (India) Limited**  
**Notice to the Members**

In view of COVID-19 pandemic, MCA and SEBI had issued various circulars directing companies to send notice of Annual General Meeting (AGM) along with Annual Report for FY 2019-20 only by email to Members and other entitled person, whose email IDs are registered with Company/ RTA or Depository Participants (DP).

Therefore, please note that the members, who have not provided their email address, will not be able to get the AGM notice and Annual Report for the FY 2019-20. However, it will be made available on the website of the company and the stock exchange (BSE).

Members are hereby advised, in their own interest, to update/ register/ provide their email ID, contact details through Company's RTA or DPs, the details of which is as given below:

For Physical holding: Please update the email id / mobile number through our RTA webmodule: <https://investors.cameindia.com/OR> Send a request mail to the Company's RTA at [investor@cameindia.com](mailto:investor@cameindia.com) with a copy to company's mail: [vpbiltd@gmail.com](mailto:vpbiltd@gmail.com) providing the following details:

- First / sole shareholders Name
- Registered Folio number
- Bank Account details (self-attested copies of PAN card, cancelled cheque with name or first page of Bank account pass book) and address proof (Aadhar card/ voter ID card/ passport) card/ passport)

Please contact your DP and register your email address and bank account particulars in your demat account as per the process advised by your DP

Demat holding: Please contact your DP and register your email address and bank account particulars in your demat account as per the process advised by your DP

In case of any query, the members may contact the company at the registered address given above.

For Victory Paper and Boards (India) Limited  
Sd/-  
JOSMIN JOSE  
Company Secretary

Date: 18<sup>th</sup> August, 2020  
Place: Kizhakkambalam

**Balaxi Ventures Limited**  
Registered Office: Plot No.409, H.No. 8-2-293, Maps Towers, 3rd Floor, Phase-III, Road No. 81, Jubilee Hills, Hyderabad, Telangana, India - 500096.  
CIN: L25191TG1942PLC121598  
Phone: +91 40 23555300 | Email: [info@balaxiventures.in](mailto:info@balaxiventures.in) | Website: [www.balaxiventures.in](http://www.balaxiventures.in)

**77<sup>th</sup> ANNUAL GENERAL MEETING OF BALAXI VENTURES LIMITED TO BE HELD THROUGH VIDEO CONFERRING (VC) / OTHER AUDIO VISUAL MEANS (OAVM)**

NOTICE is hereby given that the 77<sup>th</sup> Annual General Meeting (AGM) of the Balaxi Ventures Limited (the Company) is scheduled to be held on Friday, September 11, 2020 at 9:00 AM, through Video Conferencing (VC)/Other Audio Visual Means (OAVM) without physical presence of the Members at the registered office of the company, in compliance with General Circular Nos. 14/2020 dated 8th April, 2020, 17/ 2020 dated 13th April, 2020 and 20/2020 dated 5th May, 2020 issued by the Ministry of Corporate Affairs ('MCA Circulars') and applicable provisions of the Companies Act, 2013 (the 'Act') and the rules made thereunder and SEBI (Listing Obligations and Disclosure Requirements) Regulations, 2015 ("SEBI Listing Regulations"), to transact the Ordinary and Special businesses as set out in the Notice dated August 17, 2020 of AGM. Members attending the AGM through VC/OAVM will be counted for the purpose of reckoning the quorum under section 103 of the Act.

- In compliance with the aforesaid MCA Circulars and SEBI Circular dated May 12, 2020, electronic copies of the Annual Report for F.Y.2019-20 also containing Notice of the AGM will be sent only to all the Members whose email addresses are registered with the Company/Depository Participants.
- Members who have not registered their email addresses may temporarily get themselves registered with Company's Registrar and Share Transfer Agent, M/s SKDC Consultants Limited by emailing at [info@skdc-consultants.com](mailto:info@skdc-consultants.com) for receiving the Annual Report for F.Y.2019-20 also containing Notice of the AGM.
- Members may note that the Notice of the AGM and Annual Report for F.Y.2019-20 will also be made available on the Company's website at [www.balaxiventures.in](http://www.balaxiventures.in), websites of the Stock Exchange i.e. National Stock Exchange of India Limited at [www.nseindia.com](http://www.nseindia.com).
- Members will have an opportunity to cast their vote(s) on the business as set out in the Notice of the AGM through electronic voting system. The manner of voting remotely ("remote e-voting") by members holding shares in dematerialised mode, physical mode and for members who have not registered their email addresses has been provided in the Notice of the AGM. The details will also be available on the website of the Company at [www.balaxiventures.in](http://www.balaxiventures.in) and on the website of Central Depository Services Limited (CDSL) at [www.evotingindia.com](http://www.evotingindia.com). The facility for voting through electronic voting system will also be made available at the AGM ("Insta Poll") and Members attending the AGM who have not cast their vote(s) by remote e-voting will be able to vote at the AGM through Insta Poll.
- The login credentials for casting votes through remote e-voting shall be made available to the Members through email. Members who do not receive email or whose email addresses are not registered may follow instructions given in the Notice of the AGM. The same login Credentials may also be used for attending the AGM through VC / OAVM.
- The Annual Report for F.Y.2019-20 also containing Notice of the AGM will be sent to the Members on their email addresses shortly.

By the order of the Board,  
For, Balaxi Ventures Limited,  
Nidhin Jose  
Company Secretary

Date : 18.08.2020  
Place : Hyderabad

**THE STATE TRADING CORPORATION OF INDIA LIMITED**  
(A Government of India Enterprise) (CIN No. L17499DL1950CO022674)  
Jawahar Yashwanth Bhawan, Tolstoy Marg, New Delhi-110 001  
Tel: 011-23313177/2118 Etnh, Fax: 011-23701123, 23701191

**TRANSFER OF SHARES IN RESPECT OF WHICH DIVIDEND HAS NOT BEEN CLAIMED/PAID FOR SEVEN CONSECUTIVE YEARS OR MORE TO THE INVESTOR EDUCATION AND PROTECTION FUND (IEPF)**

Shareholders of the Company are hereby informed that pursuant to the provisions of Investor Education & Protection Fund Authority (Accounting, Audit, Transfer and Refund) Rules, 2016 ("the Rules"), as amended, the Final Dividend declared for the financial year 2012-13, which remained unclaimed for a period of seven years will be credited to the IEPF within thirty days from the due date, October 31, 2020. The corresponding shares on which dividend was unclaimed for seven consecutive years will also be transferred as per the procedure set out in the rules.

As per the aforesaid Rules, the details of such shareholders whose shares are liable to be transferred to IEPF, is made available on the Company's website, namely, [www.stclimited.co.in](http://www.stclimited.co.in). In this connection, please note the following:

- In case you hold shares in physical form, Duplicate share certificate(s) will be issued and transferred to IEPF. The original share certificate(s) which stand registered in your name(s) and held by you will stand automatically cancelled.
- In case you hold shares in electronic form, your DEMAT account will be debited for the shares liable for the transfer to the IEPF.

In the event valid claim is not received by the company on or before the date 31.10.2020, the Company will proceed to transfer the liable Equity shares in favour of IEPF authority without any further notice. Please note that the concerned shareholders can claim the shares & dividend from IEPF authority ([www.iepf.gov.in](http://www.iepf.gov.in)) by making an application in the prescribed form IEPF-5 online and sending the physical copy of the requisite documents enumerated in the form IEPF-5, to the Nodal Officer of the Company i.e., Company Secretary (email: [cs@stclimited.co.in](mailto:cs@stclimited.co.in)). Please also note that no claim shall lie against the Company in respect of unclaimed dividend amount and shares transferred to IEPF pursuant to the said rules.

For any queries on the above matter, shareholders are requested to contact the Company Secretary or company's Registrar and Share Transfer Agent at M/s. MCS Share Transfer Agent Limited F-65, 1st Floor, Ma Anandmayee Marg, Okhla I, Okhla Industrial Area, New Delhi, email: [admin@mcsregistrars.com](mailto:admin@mcsregistrars.com); Phone: 011 4140 6149

For The State Trading Corporation of India Limited  
Sd/-  
(Vipin Tripathi)  
Company Secretary

**SALE NOTICE**  
Sale of assets under Insolvency & Bankruptcy Code, 2016 of M/s. VEDA BIOFUEL LIMITED (In Liquidation)  
CIN: U24100AP2010PLC070652  
Factory at: Nadipalli Village, Pusapati Rega Mandal, Vizayanagaram District, A.P.

**E-AUCTION UNDER INSOLVENCY & BANKRUPTCY CODE, 2016**

Notice is hereby given to the public in general for invitation of expression of interest in connection with sale of the company M/s VEDA BIOFUEL LIMITED (In Liquidation) as a going concern, offered by the liquidator appointed by the Honourable NCLT, Amaravati Bench vide orders dated 26th May 2020, by the E-Auction process as per the details mentioned in the table below.

**The Auction is being conducted under two bid system. Only those bidders who qualify under the technical bid shall be permitted to participate in the E-Auction.**

The corporate debtor is being proposed to be sold as going concern as per regulation 32(a) of the IBC (Liquidation Process) Regulations, 2016, on "AS IS WHERE IS BASIS" "AS IS WHAT IS BASIS" and "WITH OUT RECOURSE BASIS" and as such, the said proposition for the disposition is without any kind of warranties and indemnities.

TECHNICAL BID	
1 Eligibility Criteria (All conditions must be satisfied)	1. Who is Eligible: Individuals, corporates, either individually or in consortium including ARCs individually or in consortium. 2. Financial Criteria: The minimum eligible turnover either individually or in consortium should be Rs 50 crores as per the audited Financial statements for FY 2018-19 / FY 2019-20. (OR) The minimum required net worth either individually or in consortium should be Rs 25 crores (Must be certified by A chartered Accountant with the adequate supporting documents justifying the net worth) Minimum AUM is should be Rs 100 crores in case of ARCs 3. Eligible under Section 29A of the IBC code 2016: The bidder should not be ineligible under section 29A of the IBC code 2016. Following documents must be submitted along with the EOI. If the prospective bidder is a company, then that of the company and also its directors; If it is a firm, then that of the firm and its partners and if it is a consortium, then that of all the members and their management. 1. Affidavit in Annexure -1 (Refer the E-Auction Process Document on the company website <a href="http://www.vedabiofuel.co.in">www.vedabiofuel.co.in</a> ). 2. Profiles of the Bidder/s. 3. Copies of Certificate of Incorporation/ Registration and Constitutional Documents (MOA, AOA), PAN Card. 4. For the Bidders who are individuals: Copies of Aadhar Card or Passport and PAN Card. 5. Audited Financial Statements for preceding 3 years. Latest CIBIL Reports, Related party disclosures and other relevant information and records in support of its/their meeting the eligibility criteria. 6. A Certificate from the CA certifying the Net Worth. 7. Necessary board resolutions/authorization letter confirming the authority of the signatory. For details you may refer 29A of the IBC code 2016. 4. Must submit proof of Availability of Cash/ Cash Equivalents latest for Rs.20 crores as on date of submission of the bid.
2 Last date for submission of technical bid (Along with the Annexure -1 and other documents)	29/08/2020
3 Provisional list of the Bidders	08/09/2020
4 Appeal against the provisional list and submission of the additional documents.	13/09/2020
5 Final list of the Bidders eligible for the submission of the Financial Bid/E-Auction (Liquidator's decision shall be final and binding)	16/09/2020
<b>E-AUCTION ON 26th SEPTEMBER 2020</b>	
6 Eligibility Criteria	Only those bidders finalized in Point No.5 above
7 Period of Site visit and Inspection	17/09/2020 to 21/09/2020
8 Last date for the submission of the EMD along with the Bid application form in Annexure -2, Declaration By The Bidder in Annexure -3 and Board Resolutions in Annexure -4 (Refer the E-Auction Process Document on the company website <a href="http://www.vedabiofuel.co.in">www.vedabiofuel.co.in</a> or by mail at <a href="mailto:vedaliquidation@gmail.com">vedaliquidation@gmail.com</a> )	24/09/2020
9 Date & Time of Auction	26th September 2020, Saturday BETWEEN 13.00 HRS to 14.00 HRS
10 Reserve Prices	Rs.75,00,00,000
11 Bid Increment Value	Rs.10,00,000
12 IM shall be issued on need only basis.	

The bidding shall take place through the e-auction platform at the web portal of <https://www.bankenauctions.com>  
For detailed terms & conditions of the E-Auction sale, refer COMPLETE E-AUCTION PROCESS DOCUMENT available on <https://www.bankenauctions.com> and [www.vedabiofuel.co.in](http://www.vedabiofuel.co.in) or email to the Liquidator.  
Require any assistance to participate in the E-Auction may contact the service provider, Mr. Dharani Krishna at Mobile 9948182222 or through email at [andhra@ctindia.com](mailto:andhra@ctindia.com)  
Interested bidders are requested to visit the above-mentioned websites and submit a bid.  
Sisir Kumar Appikata  
IBBI/IPA-001/IP-P00751/2017-18/11283  
Liquidator in the matter of  
M/s VEDA BIOFUEL LIMITED  
9666829111, 9848186072

Date: 19/08/2020  
Place: Visakhapatnam

**SICAL LOGISTICS LTD**  
CIN: L51909TN1955PLC002431  
REGD.OFFICE: "SOUTH INDIA HOUSE", 73, Armenian Street, Parrys, Chennai - 600 001  
Ph: 044-66157071; Fax: 044-66157017 Website: [www.sical.com](http://www.sical.com) e-mail: [secl@sical.com](mailto:secl@sical.com)

**EXTRACT OF AUDITED CONSOLIDATED FINANCIAL RESULTS FOR THE QUARTER AND YEAR ENDED 31.03.2020**

Prepared in compliance with the Indian Accounting Standard (Ind-AS)  
[Pursuant to Regulation 47(1)(b) of the SEBI [Listing Obligations and Disclosure Requirements] Regulations, 2015]

(₹ in Lakhs except per equity share data)

S.No.	Particulars	Quarter ended 31.03.2020 Audited*	Quarter ended 31.12.2019 Unaudited	Quarter ended 31.03.2019 Audited*	For the year ended 31.03.2020 Audited	For the Year ended 31.03.2019 Audited
1)	Revenue from operations	15,852	18,758	42,645	1,00,593	1,52,494
2)	Profit/(Loss) before tax	(3,334)	(6,029)	1,959	(13,294)	4,253
3)	Net profit/(Loss) after tax	(1,494)	(6,418)	616	(12,184)	1,826
4)	Total comprehensive income for the period (comprising profit for the period after tax and other comprehensive income after tax)	(1,494)	(6,418)	616	(12,184)	1,826
5)	Paid-up equity share capital (par value Rs. 10/- each, fully paid)	5,854	5,854	5,854	5,854	5,854
6)	Other equity	43,306	54,394	54,394	43,306	54,394
7)	Earnings per share (par value Rs. 10/- each)					
	Basic [in Rs.]	(1.41)	(10.30)	1.09	(18.29)	3.64
	Diluted [in Rs.]	(1.41)	(10.30)	1.09	(18.29)	3.64

\* Refer note 2.

**Notes:**

- The above is an extract of the detailed format of audited consolidated financial results for the quarter and year ended 31 March 2020 filed with the stock exchanges under Regulation 33 of the SEBI [Listing Obligations and Disclosure Requirements] Regulations, 2015 duly reviewed by the Audit Committee and approved and authenticated by the Board of Directors at their meeting held on 17 August 2020. The full format of the audited consolidated financial results for the quarter and year ended 31 March 2020 are available on the websites of the stock exchanges BSE ([www.bseindia.com](http://www.bseindia.com)) and NSE ([www.nseindia.com](http://www.nseindia.com)) and on the Company's website [www.sical.in/investors/financialresults](http://www.sical.in/investors/financialresults).
- The figures for the quarter ended 31 March 2020 and the corresponding quarter ended in the previous year are the balancing figures between the audited figures in respect of the full financial year and the published year-to-date figures upto the end of the third quarter of the relevant financial year. Also the figures upto the end of third quarter has only been reviewed and not subjected to audit.
- Audited financial results of Sical Logistics Limited (Standalone information)

Particulars	Quarter ended 31.03.2020 Audited*	Quarter ended 31.12.2019 Unaudited	Quarter ended 31.03.2019 Audited*	For the Year ended 31.03.2020 Audited	For the Year ended 31.03.2019 Audited
Revenue from operations	13,296	14,231	37,917	83,665	1,30,315
Profit/(Loss) before tax	(3,524)	(4,828)	1,584	(11,021)	5,173
Profit/(Loss) for the period	(949)	(4,828)	1,006	(8,446)	3,053

\*Refer note 2.

On behalf of the Board  
For Sical Logistics Limited  
R. Ram Mohan  
Chairman

Place : Bengaluru  
Date : 17.08.2020



